



ADC/2025-26/FR.

August 14, 2025

**Department of Corporate Services  
BSE Limited  
Phiroze Jeejeebhoy Towers  
Dalal Street, Fort  
Mumbai 400 001**

Dear Sir/Madam

**Sub: Newspaper Advertisement pertaining to the financial results for the Quarter ended June 30, 2025**

**Ref: Scrip Code: 523411**

Pursuant to Regulation 47 of the SEBI (Listing Obligations and Disclosure Requirements) Regulations, 2015, please find enclosed copies of the newspaper advertisement pertaining to financial results of the Company for the quarter ended June 30, 2025. The advertisement was published in English and Kannada newspapers on August 13, 2025.

This is for your information and records.

Yours faithfully,

**For ADC India Communications Limited**

**R. Ganesh  
Company Secretary**

**ADC India Communications Limited**

**CIN: L32209KA1988PLC009313**

**Regd. Office & Factory: No.10C, 2nd Phase, 1st Main, P.B.No. 5812, Peenya Industrial Area**

**Bangalore – 560 058. Tel +91 80 2839 6102 / 2839 6291**


**Email: [support@adckcl.com](mailto:support@adckcl.com) Website: [www.adckcl.com](http://www.adckcl.com)**

Nibe Ordnance and Maritime Limited (Formerly Known As Anshuni Commercials Limited)									
CIN - L25200MH1984PLC034879 Reg Office Address: 202, C-Wing, Windfall, Sahar Plaza Complex, J B Nagar Marol, M.V. Road, Andheri (East), J.B. Nagar, Mumbai, Mumbai,Maharashtra, India, 400059 Mumbai, Mumbai,Maharashtra, India, 400059 Email ID : anshunicommercialsLtd@gmail.com, Website: www.anshuni.com Tele No. : 022- 62094999, Email ID : anshunicommercialsLtd@gmail.com, Website: www.anshuni.com									
EXTRACT OF UNAUDITED FINANCIAL RESULTS (STANDALONE AND CONSOLIDATED) FOR THE QUARTER ENDED JUNE 30, 2025									
Sr. No.	Particulars	STANDALONE				CONSOLIDATED			
		Quarter Ended		Year Ended		Quarter Ended		Year Ended	
		30-06-2025	31-03-2025	30-06-2024	31-03-2025	30-06-2025	31-03-2025	30-06-2024	31-03-2025
		(Unaudited)	(Audited)	(Unaudited)	(Audited)	(Unaudited)	(Audited)	(Unaudited)	(Audited)
1	Total Income from operations	111.39	93.65	16.07	164.97	141.40	196.17	16.07	450.68
2	Net Profit / (Loss) for the period (before Tax, Exceptional and/or Extraordinary items)	18.05	(4.11)	(4.04)	11.06	14.34	49.74	(11.60)	158.86
3	Net Profit / (Loss) for the period before tax (after Exceptional and/or Extraordinary items)	18.05	(4.11)	(4.04)	11.06	14.34	49.74	(11.60)	158.86
4	Net Profit / (Loss) for the period after tax (after Exceptional and/or Extraordinary items)	7.91	8.12	(4.05)	11.30	(7.68)	36.89	(11.62)	114.40
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	7.91	8.12	(4.05)	11.30	(7.99)	36.89	(11.62)	114.40
6	Equity Share Capital	153.14	153.14	120.00	153.14	153.14	153.14	120.00	153.14
7	Reserves (excluding Revaluation Reserve) as shown in the Audited Balance Sheet of the previous year.				123.14				22269.44
8	Earnings Per Share (for continuing and discontinued operations) - 1. Basic: 2. Diluted:	0.52	0.65	(0.34)	0.90	(0.52)	2.95	(0.82)	9.15
<b>Notes:</b> 1 The above Un-Audited Financial Results for the quarter ended June 30, 2025 were reviewed by the Audit Committee and then approved by the Board of Directors at their respective Meeting held on Monday, August 11, 2025 2 The above is an extract of the detailed format of the Un-Audited (Standalone and Consolidated) financial results for the quarter ended on June 30, 2025 filed with the Stock Exchange under Regulation 33 of SEBI (Listing Obligations and Disclosure Requirements) Regulation 2015. The full format of the Un-Audited (Standalone and Consolidated) financial results for the quarter ended on June 30, 2025 are available on the Stock Exchange website i.e. www.bseindia.com and Company website at www.anshuni.com or can be accessed by scanning QR Code.									
For and on behalf of the Board of Directors Nibe Ordnance and Maritime Limited (Formerly Known As Anshuni Commercials Limited) Sd/- Mahesh Panwar Whole-Time Director DIN: 06702073									
Place: Mumbai Date: August 11, 2025									

ADC INDIA COMMUNICATIONS LIMITED				
CIN: L32209KA1988PLC009313 No.10C, 2nd Phase, 1st Main, P.B. No. 5812, Peenya Industrial Area, Bangalore 560 058 Tel: +91 80 2839 6102   Website: <a href="http://www.adckcl.com">www.adckcl.com</a>				
EXTRACT OF UNAUDITED FINANCIAL RESULTS FOR THE QUARTER ENDED JUNE 30, 2025				
(Rs. in Lakhs except Earnings per share)				
Particulars	Quarter Ended		Year Ended	
	30-June-2025	31-March-2025	30-June-2024	31-March-2025
	(Unaudited)	(Audited)	(Unaudited)	(Audited)
Total Income from Operations	4,510.87	4,574.56	4,863.64	18,710.17
Net Profit for the period (before Tax, Exceptional and Extraordinary items)	665.93	405.83	931.49	3,277.01
Net Profit for the period before tax (after Exceptional and Extraordinary items)	665.93	405.83	931.49	3,277.01
Net Profit for the period after tax (after Exceptional and Extraordinary items)	497.15	294.94	695.99	2,445.76
Total Comprehensive Income for the period [Comprising Profit for the period (after tax) and Other Comprehensive Income (after tax)]	496.23	293.38	699.14	2,441.92
Paid up Equity Share Capital	460.00	460.00	460.00	460.00
Other equity (excluding Revaluation Reserve)	7,033.57	6,537.35	7,324.56	6,537.35
Net worth	7,493.57	6,997.35	7,784.56	6,997.35
Earnings Per Share (of Rs. 10/- each) Basic and diluted (in Rs.) (Not annualised except for the year ended March 31, 2025)	10.81	6.41	15.13	53.17
<b>Note:</b> The above is an extract of the detailed format of Unaudited Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Unaudited Financial Results are available on the Stock Exchange websites ( <a href="http://www.bseindia.com">www.bseindia.com</a> ) and Company's website ( <a href="http://www.adckcl.com">www.adckcl.com</a> )				
By Order of the Board of Directors				
Place : Bangalore Date : August 12, 2025				
Mylaraiah J.N Managing Director DIN : 06675260				

ADITYA BIRLA HINDALCO INDUSTRIES LIMITED				
Regd. Office: 21 <sup>st</sup> Floor, One Unity Center, Senapati Bapat Marg, Prabhadevi, Mumbai - 400013. Tel: +91 22 694 7 7000 / 6947 7150   Fax: +91226947 7001/6947 7090 Email: <a href="mailto:hilinvestors@adityabirla.com">hilinvestors@adityabirla.com</a>   CIN No.: L27020MH1958PLC011238   Website: <a href="http://www.hindalco.com">www.hindalco.com</a> .				
EXTRACT OF STATEMENT OF CONSOLIDATED UNAUDITED FINANCIAL RESULTS FOR THE QUARTER ENDED JUNE 30, 2025				
(₹ in Crore, except otherwise stated)				
Particulars	Quarter Ended		Year Ended	
	30/06/2025	31/03/2025	30/06/2024	31/03/2025
	(Unaudited)	(Refer note 3)	(Unaudited)	(Audited)
	(Unaudited)	(Refer note 3)	(Unaudited)	(Audited)
Revenue from operations	64,232	64,890	57,013	2,38,496
Profit/ (loss) before exceptional items and tax	5,676	6,544	5,178	23,216
Profit/ (loss) before tax	5,676	6,550	4,848	22,337
Profit/ (loss) for the period	4,004	5,284	3,074	16,002
Total comprehensive income/ (loss) for the period	6,723	7,060	5,023	18,368
Paid-up equity share capital (net of treasury shares) (Face value of ₹ 1/- per share)	222	222	222	222
Other equity	1,30,204	1,23,487	1,10,995	1,23,487
Earnings per share (not annualised)				
Basic (₹)	18.03	23.80	13.84	72.05
Diluted (₹)	18.00	23.76	13.81	71.91
<b>Notes:</b> 1. Revenue from operations, profit/ (loss) before tax and profit/ (loss) for the period on standalone basis are given below:				
(₹ in Crore)				
Particulars	Quarter Ended		Year Ended	
	30/06/2025	31/03/2025	30/06/2024	31/03/2025
	(Unaudited)	(Refer note 3)	(Unaudited)	(Audited)
	(Unaudited)	(Refer note 3)	(Unaudited)	(Audited)
(a) Revenue from operations	24,264	25,116	22,155	93,309
(b) Profit/ (loss) before tax	2,724	2,449	2,161	9,522
(c) Profit/ (loss) for the period	1,862	1,561	1,471	6,387
2. The above is an extract of the detailed format of Quarterly Financial Results filed with the Stock Exchanges under the SEBI (Listing Obligations and Disclosure Requirements) Regulation, 2015. The full format of the Quarterly Financial Results are available on the Stock Exchange websites, <a href="http://www.nseindia.com">www.nseindia.com</a> and <a href="http://www.bseindia.com">www.bseindia.com</a> , and on the Company's website, <a href="http://www.hindalco.com">www.hindalco.com</a> .				
3. The figures of the quarter ended March 31, 2025 are balancing figures between audited figures in respect of the full financial year and the published year to date figures up to the third quarter of the financial year ended March 31, 2025. The results can also be accessed by scanning the QR code.				
By and on behalf of the Board				
Satish Pai Managing Director				
Place : Mumbai Date : August 12, 2025				
An Aditya Birla Group Company				

POST BOX NO. 10077  
TEL. NOS. : +91 22 22197101  
Email: writeious@bbtcl.com  
Website: www.bbtcl.com  
CIN: L99999MH1863PLC000002



THE BOMBAY BURMAH TRADING CORPORATION LIMITED

Registered Office : Commercial Union House, 9, Wallace Street, Fort, Mumbai 400 001

Extract of unaudited standalone financial results for the quarter ended 30 June 2025

(₹ in crores, unless otherwise stated)

Sr. No.	Particulars	Quarter ended			Year Ended
		30/06/2025	31/03/2025	30/06/2024	31/03/2025
		(Unaudited)	(Unaudited)	(Unaudited)	(Audited)
1	Total revenue from operations	71.79	62.96	65.51	275.11
2	(Loss)/profit before exceptional items and tax	(12.21)	(19.23)	40.13	117.78
3	Exceptional items profit/(loss) (net)	45.48	56.15	(23.38)	11.21
4	Profit before tax	33.27	36.92	16.75	128.99
5	Profit after tax	33.27	27.49	8.43	119.24
6	Total comprehensive income for the period / year	33.63	27.25	8.90	121.67
7	Paid-up equity share capital (face value of ₹ 2 each)	13.95	13.95	13.95	13.95
8	Reserves (excluding revaluation reserve)	208.68	175.05	189.28	175.05
9	Securities premium account	36.37	36.37	36.37	36.37
10	Net worth	222.63	189.00	203.23	189.00
11	Paid up debt capital/ Outstanding debt	245.45	312.10	308.44	312.10
12	Earnings per equity share (of ₹2 each) [not annualised except for the year end] :				
	a) Basic (in ₹)	4.77	3.94	1.21	17.09
	b) Diluted (in ₹)	4.77	3.94	1.21	17.09
13	Capital redemption reserve	Nil	Nil	Nil	Nil
14	Debenture redemption reserve	Nil	Nil	Nil	Nil
15	Outstanding redeemable preference shares	Nil	Nil	Nil	Nil
16	Debt service coverage ratio (in times)	(0.23)	(0.68)	4.22	3.21
17	Interest service coverage ratio (in times)	(0.35)	(0.98)	6.36	4.77
18	Debt equity ratio (in times)	1.15	1.71	1.53	1.71

Extract of unaudited consolidated financial results for the quarter ended 30 June 2025

(₹ in crores, unless otherwise stated)

Sr. No.	Particulars	Quarter Ended			Year Ended
		30/06/2025	31/03/2025	30/06/2024	31/03/2025
		(Unaudited)	(Unaudited)	(Unaudited)	(Audited)
1	Total revenue from operations	4,711.91	4,518.82	4,333.43	18,298.01
2	Profit before exceptional items and tax	678.08	731.17	704.48	3,068.66
3	Exceptional items - profit / (loss) (net)	-	56.85	(48.02)	(11.94)
4	Profit before tax	678.08	788.02	656.46	3,056.72
5	Profit after tax	497.66	584.78	471.62	2,199.36
6	Total comprehensive income for the period / year	539.52	578.04	464.99	2,210.43
7	Paid-up equity share capital (face value of Rs. 2 each)	13.95	13.95	13.95	13.95
8	Reserves (excluding revaluation reserve)	5,899.90	5,617.79	4,829.87	5,617.79
9	Securities premium account	95.42	95.42	95.42	95.42
10	Net worth	8,352.43	7,812.89	7,070.03	7,812.89
11	Paid up debt capital / outstanding debt	2,126.78	1,537.61	1,550.21	1,537.61
12	Basic and Diluted earnings / (losses) per equity share (of ₹ 2 each) [not annualised except for the year end] :				
	a) Basic (in ₹)	34.50	44.24	31.86	160.90
	b) Diluted (in ₹)	34.50	44.24	31.86	160.90
13	Capital redemption reserve	2.02	2.02	2.02	2.02
14	Debenture redemption reserve	0.15	0.15	0.15	0.15
15	Outstanding redeemable preference shares	-	-	-	-
16	Debt service coverage ratio (in times)	12.52	7.53	1.11	3.47
17	Interest service coverage ratio (in times)	23.61	21.83	26.10	22.44
18	Debt equity ratio (in times)	0.26	0.20	0.22	0.20

Notes :

1

The above is an extract of the detailed format for unaudited financial results for the quarter ended 30 June 2025 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format for the unaudited financial results for the quarter ended 30 June 2025 are available on the website of stock exchanges [www.bseindia.com](http://www.bseindia.com) and [www.nseindia.com](http://www.nseindia.com) and on the Corporation's website [www.bbtcl.com](http://www.bbtcl.com)

2

The above financial results have been reviewed and recommended by the Audit Committee and approved by the Board at its meeting held on 12 August 2025.

3

The limited review for the quarter has been carried out by the Statutory Auditors as required under Regulation 33 and 52 read with Regulation 63 of the SEBI (Listing Obligations and Disclosure Requirements) Regulations, 2015 (as amended).

4


The Unaudited Financial results of the Corporation have been prepared in accordance with Indian Accounting Standards (Ind AS) prescribed under Section 133 of Companies Act, 2013 ('the Act') read with the relevant rules thereunder and in terms of Regulation 33 and 52 of the Listing Regulations.

5



For the other line items referred in regulation 52(4) of the Listing Regulations, pertinent disclosures have been made to the Stock Exchange(s) i.e., BSE Limited and National Stock Exchange of India Limited can be accessed on at [www.bseindia.com](http://www.bseindia.com) and [www.nseindia.com](http://www.nseindia.com)

Place : Mumbai  
Date : 12 August 2025

For full Financial Results, please scan the QR Code.



On behalf of the Board of  
The Bombay Burmah Trading Corporation Limited  
Ness Wadia  
Managing Director

<div></div> <div><b>RAJNANDINI METAL LIMITED</b> <b>Registered Office:</b> Plot No. 344, Sector 3 Phase II, IMT Bawal – 123501 Haryana (India) <b>Phone:</b> 01284-264194; <b>Email:</b> cfo@rajnandinimetal.com <b>Website:</b> www.rajnandinimetal.com <b>CIN:</b> L51109HR2010PLC040255</div>					
<b>STATEMENT OF STANDALONE UN-AUDITED FINANCIAL RESULTS</b> <b>FOR THE QUARTER ENDED JUNE 30, 2025</b>					
<b>(Amount in Rs. Lakhs)</b>					
Particulars		Quarter Ended			Year ended
		30.06.2025	31.03.2025	30.06.2024	31.03.2025
		Un-Audited	Audited	Un-Audited	Audited
1	Total Income from Operations	7,442	21,258	31,616	1,04,191
2	Net Profit / (Loss) for the period (before Tax, Exceptional and / or Extraordinary items)	(246)	42	(165)	(272)
3	Net Profit / (Loss) for the period before Tax (after Exceptional and / or Extraordinary items)	(246)	42	(165)	(272)
4	Net Profit / (Loss) for the period after Tax (after Exceptional and / or Extraordinary items)	(199)	38	(124)	(217)
5	Total Comprehensive Income for the period (Comprising Profit / (Loss) for the period (after tax) and other Comprehensive Income (after tax)	(179)	39	(123)	(215)
6	Paid up Equity Share Capital	2,765	2,765	2,765	2,765
7	Basic EPS (Face Value of Rs. 10/-)	(0.06)	0.01	(0.04)	(0.08)
8	Diluted EPS (Face Value of Rs. 10/-)	(0.06)	0.01	(0.04)	(0.08)
<b>Notes:</b> 1 The above unaudited standalone financial results have been reviewed by the audit committee and taken on record by Board of Directors at their meeting held on August 11, 2025. The statutory auditors have carried out limited review of the financial results of the company for the quarter ended June 30, 2025 under regulation 33 of the SEBI (Listing Obligation and Disclosure Requirements) Regulations, 2015 as amended. 2 The above results are prepared in accordance with the recognition and measurement principles laid down and specified in Section 133 of the Companies Act, 2013 read with relevant rules framed thereunder and as per requirement of Regulation 33 of SEBI (LODR) Regulations, 2015 and according to applicable circulars issued by SEBI from time to time. 3 The Financial results of the Company has been prepared in accordance with the Indian Accounting Standard (Ind AS) notified by the Minister of Corporate Affairs under the Companies (Indian Accounting Standard) Rule 2015, as amended from time to time, specified in Section 133 of Companies Act, 2013 4 During the last year, the business premises of the Company had been searched by the GST Authorities in connection with some information in their possession. As a result of the search, the GST Authorities had alleged that the Company had claimed fraudulent ineligible input credit of GST in earlier years and accordingly, passed an Order under Section 74 of the CGST Act, 2017 dated January 16, 2025 directing the Company to deposit the ineligible input credit of GST amounting to Rs 96.14 crores along with interest of Rs 98.42 crores and penalty aggregating to Rs 96.14 crores aggregating to total demand of Rs. 290.70 crores. The Management is of the strong view that the Company had legitimately availed the GST input credit and that the allegation made by the GST Authorities is not tenable. The Company is in the process of seeking legal recourse against the demand and, in the interim, had filed a rectification application before the concerned authorities requesting deletion of the entire demand. The rectification application has been rejected, and the Management is in process for file an appeal to the Appropriate Authority. In the opinion of the Management, based on the facts and circumstances of the case, the full documentary evidence of entitlement to the input credit, and legal advice obtained, this liability will not crystallize. Accordingly, no provision for this liability has been considered necessary in these accounts. Further Income Tax Authorities had also conducted search on the Company basis information received from GST Authorities and consequently raised a demand of Rs. 16.98 crores relating to above matter which is being contested by the Company before the Appellate Authorities. Management believes that no liability in this regard will arise against the Company. Accordingly, no provision for this liability has been considered necessary by the management in these accounts. 5 The Company is not having any subsidiary, associate or joint venture; therefore it has prepared only standalone results as consolidated requirement is not applicable to the Company. 6 The figures of the previous periods have been regrouped/rearranged/ and / or recast wherever found necessary to make them comparable. 7 Tax Expenses include current tax, deferred tax and adjustment of tax for previous years 8 The above financial results are available on Company website www.rajnandinimetal.com					
		<div><div>Scan QR Code for detailed Financial Results</div><div></div></div>			
Date : August 11, 2025 Place : Bawal		<div><b>By order of the Board</b> <b>For Rajnandini Metal Limited</b> <b>Sd/-</b> <b>Ashok Kalra</b> <b>Managing Director</b> <b>DIN: 09024019</b></div>			



